

# TRACXN TECHNOLOGIES LIMITED

---

November 04, 2023

To,  
**BSE Limited**  
Phiroze Jeejeebhoy Towers,  
Dalal Street,  
Mumbai- 400001  
**Company Code: 543638**

To,  
**National Stock Exchange of India Ltd.**  
Exchange Plaza, Plot no. C/1, G Block,  
Bandra-Kurla Complex,  
Bandra (E), Mumbai - 400051  
**Company Code: TRACXN**

**Sub: Submission of copy of Newspaper Advertisement dated November 04, 2023**

**Reference: Regulation 47 of SEBI (Listing Obligations and Disclosure Requirements) Regulations, 2015**

This is to inform you that the Board of Directors of the Company in its meeting held on Thursday, November 02, 2023 has approved the Un-Audited Financial Results of the Company for the quarter and half year ended September 30, 2023. In this regard and pursuant to the provisions of Regulation 47 of the SEBI (Listing Obligations and Disclosure Requirements) Regulations, 2015, we herein enclose the copy of the Newspaper Advertisement dated November 04, 2023 published in the following newspaper:

1. Financial Express (English Newspaper)
2. Vishwavani (Kannada Newspaper)


You are requested to kindly take the same on your record.

Thanking you.

Yours faithfully,  
For **Tracxn Technologies Limited**

**Megha Tibrewal**  
**Company Secretary and Compliance Officer**  
**Membership No. A39158**

Encl. A/a

 <b>TRACXN TECHNOLOGIES LIMITED</b> CIN: L72200KA2012PLC065294 Regd. Office : No. L-248, 2nd Floor, 17th Cross, Sector 6, HSR Layout, Bengaluru, Karnataka, 560102 Ph: +91 90360 90116, Email: investor.relations@tracxn.com, Website: www.tracxn.com							
<b>Extract of Unaudited Financial Results for the Quarter and Half Year Ended September 30, 2023</b>							
(All amounts in Rs Lakhs, except earnings per share, unless otherwise stated)							
Sl. No.	Particulars	For Quarter Ended			For the Half Year Ended		
		September 30, 2023	June 30, 2023	September 30, 2022	September 30, 2023	September 30, 2022	
		(Unaudited)	(Unaudited)	(Unaudited)	(Unaudited)	(Unaudited)	
						March 31, 2023	
						(Audited)	
1	Total Income from operations	2,149.28	1,982.01	1,910.83	4,131.29	3,751.28	7,810.57
2	Net Profit/(Loss) for the period (before Tax, Exceptional and/or Extraordinary Items)	298.12	92.11	162.51	390.23	266.10	545.66
3	Net Profit/(Loss) for the period before Tax (after Exceptional and/or Extraordinary Items)	298.12	92.11	153.73	390.23	237.32	994.74
4	Net Profit/(Loss) for the period after Tax (after Exceptional and/or Extraordinary Items)	216.78	68.93	153.73	285.71	237.32	3,308.91
5	Total Comprehensive Income for the period after tax [Comprising Profit/(Loss) for the period (after tax) and other comprehensive income (after tax)]	214.26	54.00	152.48	268.26	244.83	3,363.54
6	Equity Share Capital	1,022.84	1,007.76	1,003.10	1,022.84	1,003.10	1,003.10
7	Reserves (Excluding Revaluation Reserves) as shown in the Audited Balance Sheet of the previous year						4,965.66
8	Earnings Per Share (of Rs. 1/- each)						
	Basic	0.21	0.07	0.15	0.28	0.24	3.30
	Diluted	0.20	0.08	0.14	0.26	0.21	2.99

**Notes:**

- The above is an extract of the detailed Unaudited Financial Results of the Company for the quarter and half year ended September 30, 2023 which has been reviewed by the Audit Committee and thereafter approved by the Board of Directors at their respective meetings held on November 02, 2023. The numbers for the quarter ended June 30, 2023, quarter ended September 30, 2022 and half year ended September 30, 2022 are as furnished by the management and have not been subject to review by the statutory auditors. The full format of the said financial results is available on website of the Company ([www.tracxn.com](http://www.tracxn.com)) and website of National Stock Exchange of India Limited ([www.nseindia.com](http://www.nseindia.com)) and BSE Limited ([www.bseindia.com](http://www.bseindia.com)), where shares of the Company are listed.
- During the quarter ended March 31, 2023, management had assessed and recognised deferred tax assets on carry forward business losses based on availability of future taxable profits. Management has assessed the recoverability of such deferred tax assets as at September 30, 2023 and concluded that no adjustments are required.

**TRACXN TECHNOLOGIES LIMITED**  
Sd/-  
**Neha Singh**  
Managing Director & Chairperson  
(DIN: 05331824)

Place : Bengaluru  
Dated : November 02, 2023

